

NATURAL RESOURCES DATA MANAGEMENT SYSTEM (NRDMS)

***MONTHLY ACTIVITY REPORT
August – November 2025***

***Submitted by
District NRDMS Centre
Zilla Panchayat, Kodagu***



***Submitted to
Karnataka State Council for
Science and Technology (KSCST)
Indian Institute of Science Campus,
Bengaluru – 560012***

Contents

1. Introduction
2. Technical Activities (GIS & Mapping Works)
3. District Profile Map – Deputy Secretary, Kodagu Zilla Panchayat
4. Ganesha Festival Location Map – Virajpet Police Station
5. Kodagu Soil Map – Commerce and Industries Department
6. Action Plan Maps (2020–2025)
7. Draft Action Plan Map – 2027
8. Non-Technical Activities
9. GIS Training for Newly Appointed Village Accountants
10. Yukthdar Training at SIRD, Mysore – NREGA Action Plan Uploading
11. Disaster Management Training – Madikeri
12. Summary and Conclusion
13. Annexures (Maps, Photographs, Attendance Details)

SUMMARY

Considering the four-month period from **August to November**, a comprehensive report has been prepared and submitted to the **Karnataka State Council for Science and Technology (KSCST)** main office, documenting the activities carried out under the **NRDMS programme in Kodagu district**. As the **NRDMS Officer for Kodagu district**, the primary focus during this period was on the preparation of **geospatial maps and spatial data products** to support district-level planning, administration, and decision-making.

The major **technical activities** undertaken during this period mainly involved GIS-based mapping. A **detailed district-level map** of Kodagu was prepared for the **Deputy Secretary, Kodagu Zilla Panchayat**, incorporating taluk boundaries, village details, and other essential administrative information. In addition, a **Ganesha Festival Location Map** was prepared for the **Virajpet Police Station**, indicating the precise locations where Ganesha idols were installed, which supported festival monitoring and law-and-order arrangements. A **Kodagu Soil Map** was also developed for the **Commerce and Industries Department** to assist in planning and development-related activities. Further, a **major Action Plan Map covering the period from 2022 to 2026**, along with a **Draft Action Plan for 2027**, was prepared, providing a spatial overview of sector-wise development initiatives and future planning priorities. These maps constituted the core technical outputs of the reporting period.

Along with technical work, several **non-technical and capacity-building activities** were also carried out. A **GIS training programme** was conducted for **newly appointed Village Accountants**, with **five participants**, where they were introduced to GIS fundamentals, basic software usage, and **map layout preparation**, enabling them to understand and utilize spatial data for administrative purposes. The undersigned also attended the **Yukthdar Training at SIRD, Mysore**, which focused on the **preparation and online uploading of the NREGA Action Plan**, including procedural guidelines and portal-based data entry. Additionally, participation in a **Disaster Management Training at Madikeri** provided exposure to disaster management chapters, mitigation strategies, emergency response mechanisms, and fire emergency systems.

Overall, the activities carried out during this four-month period reflect a balanced integration of **technical GIS-based mapping work** and **capacity-building and training initiatives**, contributing effectively to district administration, planning support, and implementation of government programmes under the NRDMS framework.

Under the NRDMS programme, geospatial mapping activities were carried out in Kodagu District during the period from August to November 2025. These activities focused on the collection, processing, and spatial analysis of thematic and location-specific data using GIS and remote sensing techniques. The generated geospatial maps support district-level planning, monitoring of developmental works, and informed decision-making across various sectors by providing accurate, visual, and data-driven insights

This report presents the geospatial mapping activities undertaken in Kodagu District under the NRDMS programme during the period from August to November 2025. The work involved systematic collection, digitization, and spatial analysis of location-specific and thematic data using GIS and remote sensing tools. The prepared geospatial maps aim to support district-level planning, effective monitoring of developmental works, and evidence-based decision-making by providing accurate and visually interpretable spatial information.

TECHNICAL REPORT (MAPPING REPORTS 2025)

MAP 01 : KODAGU DISTRICT MAP

As part of the NRDMS programme, a detailed geospatial map was prepared for the Deputy Secretary (DS), Kodagu Zilla Panchayat, during the period from August to November 2025. The work involved systematic collection, verification, and spatial representation of district-level administrative and thematic data using GIS and remote sensing techniques. The prepared map provides accurate spatial insights to support planning, monitoring of developmental activities, and informed decision-making at the Zilla Panchayat level.


Map Submitted to:

Office : Kodagu Zilla Panchayat

Section : Deputy Secretary

Link:https://www.dropbox.com/scl/fi/jo7xlcgrhy0z08i2pgz7o/DS_MAP_01.jpg?rlkey=wh1g4ioynywqso586cwn1gm65&dl=0

KODAGU DISTRICT MAP



MAP 02 : GANESHA FESTIVAL MAP

The Ganesha Festival Map–2025 of Virajpet Taluk, Kodagu District has been prepared using geospatial techniques to systematically document the locations of Ganesha installations across the taluk. This map provides a spatial overview of festival activity by accurately marking pandal locations within municipal and rural areas, aiding local administration in effective planning, coordination, and monitoring

Map Submitted to:


Office : Police Station

Place : Virajpet, Kodagu District

Link:

https://www.dropbox.com/scl/fi/44djo0xodwazl5x34564/ganapathi_festival_map.jpg?rlkey=ktbs0t541tl8hx0f3d3n3ch9s&dl=0

GANESHA FESTIVAL MAP



ವಿರಾಜಪೇಟೆ ಗೌರಿ ಗಣೇಶೋತ್ಸವ ಪ್ರತಿಷ್ಠಾಪನಾ ಸ್ಥಳದ ನಕ್ಷೆ

0 0.5 1 Km



ಚಿಹ್ನೆಗಳ ವಿವರಣೆ

-  ಮಂಟಪಗಳು
ರಸ್ತೆಗಳ ವರ್ಗೀಕರಣ
ರಾಜ್ಯ ಹೆದ್ದಾರಿ
ಜಿಲ್ಲೆ ರಸ್ತೆ
ಗ್ರಾಮ ರಸ್ತೆ
ವಾಣಿಜ್ಯ ರಸ್ತೆ
ಸೇವಾ ರಸ್ತೆ

ಮಂಟಪಗಳ ವಿವರ

ಕ್ರ.ಸಂ	ಮಂಟಪಗಳ ವಿವರ
1	ಶ್ರೀ ಗಣಪತಿ ದೇವಸ್ಥಾನ (ಗಡಿಯಾರ ಕಂಬ)
2	ಶ್ರೀ ಬಸವೇಶ್ವರ ದೇವಸ್ಥಾನ, ಬಸವರ ಗುಡಿ ಜೈನರ ಬೀದಿ
3	ಶ್ರೀ ವಿಶ್ವೇಶ್ವರ ಸೇವಾ ಸಮಿತಿ ಅರಸುನಗರ
4	ಶ್ರೀ ಅಂಗಾಳಮ್ಮ ದೇವಸ್ಥಾನ, ತೆಲುಗರ ಬೀದಿ
5	ಶ್ರೀ ವಿನಾಯಕ ಉತ್ಸವ ಸಮಿತಿ, ದಕ್ಕನಿ ಮೊಹಲ್ಲ
6	ಶ್ರೀ ಕಾಚೇರಿ ಗಣೇಶೋತ್ಸವ ಸಮಿತಿ, ಮೂರ್ತಿದೇವ ರಸ್ತೆ
7	ಶ್ರೀ ಸೇವಾಶ್ರಮ ಯುವಕ ಸಂಘ, ನೆಹರೂನಗರ
8	ಶ್ರೀ ಮಾತಾ ಗಣಪತಿ ಸೇವಾ ಸಂಘ, ಗಣಪತಿ ಬೀದಿ ಪಂಚರಾಜೇಟೆ
9	ಶ್ರೀ ವಿನಾಯಕ ಸೇವಾ ಸಮಿತಿ, ಪಂಚರಾಜೇಟೆ
10	ಶ್ರೀ ಜಲದರ್ಶಿನಿ ವಿನಾಯಕ ಸಮಿತಿ, ಚಿಕ್ಕಪೇಟೆ
11	ಶ್ರೀ ಗಣಪತಿ ಸೇವಾ ಸಮಿತಿ, ಗಾಂಧಿನಗರ
12	ಶ್ರೀ ವರಸಿದ್ಧಿ ವಿನಾಯಕ ಉತ್ಸವ ಸಮಿತಿ ಸುಂಕದಕಟ್ಟೆ
13	ಶ್ರೀ ಕ್ಯಾಣಿ ವಿನಾಯಕ ಉತ್ಸವ ಸಮಿತಿ ಮಲೆಕೆರೆಕೆ ಬೆಟ್ಟ
14	ಶ್ರೀ ವಿಶ್ವೇಶ್ವರ ಸೇವಾ ಸಮಿತಿ, ಕೆ.ಮೋಯೇಕೆರೆ
15	ಶ್ರೀ ದೊಡ್ಡಮ್ಮ ಚಿಕ್ಕಮ್ಮ ತಾಯಿ ಸೇವಾ ಸಮಿತಿ ಸುಣ್ಣದ ಬೀದಿ
16	ಶ್ರೀ ವಿಶ್ವೇಶ್ವರ ಉತ್ಸವ ಸಮಿತಿ ಕುಕ್ಕೂರು
17	ಶ್ರೀ ವಿಕ್ರಾ ವಿನಾಯಕ ಗಣೇಶೋತ್ಸವ ಸಮಿತಿ, ಮಿನ್ನುಮೇಟೆ, ವಿರಾಜಪೇಟೆ ನಗರ (ಕಂಚಿ ಕಾವಾಡ್ ರಸ್ತೆ)
18	ಶ್ರೀ ವಿಶ್ವೇಶ್ವರ ಉತ್ಸವ ಸಮಿತಿ, ಪಟ್ಟಣ ಪಂಚಾಯ್ತಿ
19	ಶ್ರೀ ಗೌರಿಕೆರೆ ಗಣೇಶೋತ್ಸವ ಸಮಿತಿ
20	ಶ್ರೀ ವರದ ವಿನಾಯಕ ಸೇವಾ ಸಮಿತಿ ಅಯ್ಯಪ್ಪ ಬೆಟ್ಟ
21	ಶ್ರೀ ಬಿಜಾಂಬನಾಯಕ ವಿನಾಯಕ ಉತ್ಸವ ಸಮಿತಿ, ಅಪ್ಪಯ್ಯ ಸ್ವಾಮಿ ರಸ್ತೆ
22	ಶ್ರೀ ವಿನಾಯಕ ಯುವ ಸಮಿತಿ ಶಿವಕೇರಿ
23	ಸಾಮಾನ್ಯ ವರ್ಗೀಕರಣ ಸ್ಥಳ ಗೌರಿಕೆರೆ


P 03 : KODAGU SOIL MAP

The Soil Map of Kodagu District has been prepared using geospatial technologies to systematically represent the spatial distribution of soil types across the district. This map provides detailed information on soil characteristics and variations at the taluk level, supporting scientific land-use planning, agricultural development, and resource management. By integrating soil data with geographic reference layers, the map serves as a valuable decision-support tool for departments involved in agriculture, horticulture, watershed management, and rural development, enabling informed planning and sustainable management of Kodagu's soil resources.

Map Submitted to:

Line Department: Industries and Commerce

Link: <H:\inchara\CPO\SoilsOfKodagu.jpg>



MAP 4 : ACTION PLAN MAPS

The Action Plan Maps (2020–2026) of Kodagu District have been prepared using geospatial mapping techniques to spatially represent department-wise development works and intervention areas implemented over the planning period. These maps provide a comprehensive visual overview of sector-wise activities across taluks, enabling effective monitoring, evaluation, and coordination of schemes related to health, agriculture, forestry, fisheries, rural development, and allied sectors. By integrating spatial and administrative data, the maps serve as a decision-support system for planning future interventions, identifying coverage gaps, and ensuring balanced and sustainable development across the district.

DRAFT ACTION PLAN MAP

The Draft Plan–2027 of Kodagu District has been prepared using geospatial mapping and spatial analysis to support evidence-based planning and informed decision-making. The draft maps depict proposed sector-wise interventions and priority areas across taluks, enabling departments to visualize spatial distribution, assess regional needs, and avoid overlap of schemes. By integrating administrative boundaries, existing infrastructure, and developmental indicators, the Draft Plan–2027 maps function as a planning support tool for finalizing proposals, optimizing resource allocation, and promoting balanced and sustainable development across the district .

Map Submitted to: TPO, Planning Section – Kodagu Zilla Panchayat

Link :

2020-2021: <..\Dropbox\ACTIONPLAN\2020-2021>

2021-2022: <..\Dropbox\ACTIONPLAN\2021-2022>


2022-2023: <..\Dropbox\ACTIONPLAN\2022-2023>


2023-2024: <..\Dropbox\ACTIONPLAN\2023-2024>


2024-2025: <..\Dropbox\ACTIONPLAN\2024-2025\2024-2025>


2025-2026: <..\Dropbox\ACTIONPLAN\2025-2026>


2026-2027 (Draft_Plan): <..\Dropbox\ACTIONPLAN\DRAFTPLAN>





























DRAFT PLAN 2026-2027



ಕೊಡಗು ಜಿಲ್ಲೆ

2026-2027 ಕ್ರಿಯಾ ಯೋಜನೆ

ಆರೋಗ್ಯ ಮತ್ತು ಕುಟುಂಬ



Sl.no	ನಿರ್ಮಾಣ ಕಾರ್ಯಗಳು	ನಿರ್ಮಾಣ ಸ್ಥಳ ಸಂಖ್ಯೆ
1	ಮದಿಕೇರಿ ತಾಲೂಕಿನ ಆರೋಗ್ಯ ದುರಸ್ತಿ ಹೆಗ್ಗು ನವೀಕರಣ	ಮದಿಕೇರಿ 6
2	ವಿರಾಜಪೇಟೆ ತಾಲೂಕಿನ ಆರೋಗ್ಯ ದುರಸ್ತಿ ಹೆಗ್ಗು ನವೀಕರಣ	ವಿರಾಜಪೇಟೆ 6
3	ಕುಶಾಲನಗರ ತಾಲೂಕಿನ ಆರೋಗ್ಯ ದುರಸ್ತಿ ಹೆಗ್ಗು ನವೀಕರಣ	ಕುಶಾಲನಗರ 7
4	ಪೊನ್ನಂಪೇಟೆ ತಾಲೂಕಿನ ಆರೋಗ್ಯ ದುರಸ್ತಿ ಹೆಗ್ಗು ನವೀಕರಣ	ಪೊನ್ನಂಪೇಟೆ 8
5	ಸೋಮವಾರಪೇಟೆ ತಾಲೂಕಿನ ಆರೋಗ್ಯ ದುರಸ್ತಿ ಹೆಗ್ಗು ನವೀಕರಣ	ಸೋಮವಾರಪೇಟೆ 10
	ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಛೇರಿ, ಮದಿಕೇರಿ ಹೊಸ ಕಟ್ಟಡ ನಿರ್ಮಾಣ ಮುಂದುವರಿದ ಕಾಮಗಾರಿ	ಮದಿಕೇರಿ
	ಪ್ರಥಮಿಕ ಆರೋಗ್ಯ ಕೇಂದ್ರ ಆರೋಗ್ಯ ಸಿದ್ಧಾಪುರ ನೂತನ ಕಟ್ಟಡ ನಿರ್ಮಾಣ	ಸೋಮವಾರಪೇಟೆ




District NRDMs,
Kodagu Zilla Panchayat, Madikeri



ಕೊಡಗು ಜಿಲ್ಲೆ

2026-2027 ಕ್ರಿಯಾ ಯೋಜನೆ

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗ



Legend

- Backward Class
- NH
- State Roads
- District Roads
- Waterbody
- Kodagu Towns
- GP Boundary

Taluk


- Kushalnagar
- Madikeri
- Ponnampet
- Somavarapete
- Virajpet
- Kodagu District Boundary

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರ ಹಿಂದುಳಿದ ವರ್ಗ

Sl.no	ಕಡಗು ಜಿಲ್ಲೆಯ ನಿಯೋಗ ಕಾರ್ಯಗಳು	ನಿಯೋಗ ಸ್ಥಳ
1	ಶಿಕ್ಷಣ ವ್ಯವಸ್ಥೆ	ಕೊಡಗು ಜಿಲ್ಲಾ ಶಿಕ್ಷಣಾಧಿಕಾರಿ
2	ಮಕ್ಕಳ ವೈದ್ಯಕೀಕರಣ	ಕೊಡಗು ಜಿಲ್ಲಾ ಆರೋಗ್ಯಾಧಿಕಾರಿ
3	ಪ್ರಾದೇಶಿಕ ಮಟ್ಟದ ಮಕ್ಕಳ ವೈದ್ಯಕೀಕರಣ	ಪ್ರಾದೇಶಿಕ ಮಟ್ಟದ ಮಕ್ಕಳ ವೈದ್ಯಕೀಕರಣ
4	ಪ್ರಾದೇಶಿಕ ಮಟ್ಟದ ಮಕ್ಕಳ ವೈದ್ಯಕೀಕರಣ	ಪ್ರಾದೇಶಿಕ ಮಟ್ಟದ ಮಕ್ಕಳ ವೈದ್ಯಕೀಕರಣ
5	ಪ್ರಾದೇಶಿಕ ಮಟ್ಟದ ಮಕ್ಕಳ ವೈದ್ಯಕೀಕರಣ	ಪ್ರಾದೇಶಿಕ ಮಟ್ಟದ ಮಕ್ಕಳ ವೈದ್ಯಕೀಕರಣ
6	ಪ್ರಾದೇಶಿಕ ಮಟ್ಟದ ಮಕ್ಕಳ ವೈದ್ಯಕೀಕರಣ	ಪ್ರಾದೇಶಿಕ ಮಟ್ಟದ ಮಕ್ಕಳ ವೈದ್ಯಕೀಕರಣ
7	ಪ್ರಾದೇಶಿಕ ಮಟ್ಟದ ಮಕ್ಕಳ ವೈದ್ಯಕೀಕರಣ	ಪ್ರಾದೇಶಿಕ ಮಟ್ಟದ ಮಕ್ಕಳ ವೈದ್ಯಕೀಕರಣ
8	ಪ್ರಾದೇಶಿಕ ಮಟ್ಟದ ಮಕ್ಕಳ ವೈದ್ಯಕೀಕರಣ	ಪ್ರಾದೇಶಿಕ ಮಟ್ಟದ ಮಕ್ಕಳ ವೈದ್ಯಕೀಕರಣ
9	ಪ್ರಾದೇಶಿಕ ಮಟ್ಟದ ಮಕ್ಕಳ ವೈದ್ಯಕೀಕರಣ	ಪ್ರಾದೇಶಿಕ ಮಟ್ಟದ ಮಕ್ಕಳ ವೈದ್ಯಕೀಕರಣ
10	ಪ್ರಾದೇಶಿಕ ಮಟ್ಟದ ಮಕ್ಕಳ ವೈದ್ಯಕೀಕರಣ	ಪ್ರಾದೇಶಿಕ ಮಟ್ಟದ ಮಕ್ಕಳ ವೈದ್ಯಕೀಕರಣ
11	ಪ್ರಾದೇಶಿಕ ಮಟ್ಟದ ಮಕ್ಕಳ ವೈದ್ಯಕೀಕರಣ	ಪ್ರಾದೇಶಿಕ ಮಟ್ಟದ ಮಕ್ಕಳ ವೈದ್ಯಕೀಕರಣ
12	ಪ್ರಾದೇಶಿಕ ಮಟ್ಟದ ಮಕ್ಕಳ ವೈದ್ಯಕೀಕರಣ	ಪ್ರಾದೇಶಿಕ ಮಟ್ಟದ ಮಕ್ಕಳ ವೈದ್ಯಕೀಕರಣ
13	ಪ್ರಾದೇಶಿಕ ಮಟ್ಟದ ಮಕ್ಕಳ ವೈದ್ಯಕೀಕರಣ	ಪ್ರಾದೇಶಿಕ ಮಟ್ಟದ ಮಕ್ಕಳ ವೈದ್ಯಕೀಕರಣ
14	ಪ್ರಾದೇಶಿಕ ಮಟ್ಟದ ಮಕ್ಕಳ ವೈದ್ಯಕೀಕರಣ	ಪ್ರಾದೇಶಿಕ ಮಟ್ಟದ ಮಕ್ಕಳ ವೈದ್ಯಕೀಕರಣ
15	ಪ್ರಾದೇಶಿಕ ಮಟ್ಟದ ಮಕ್ಕಳ ವೈದ್ಯಕೀಕರಣ	ಪ್ರಾದೇಶಿಕ ಮಟ್ಟದ ಮಕ್ಕಳ ವೈದ್ಯಕೀಕರಣ
16	ಪ್ರಾದೇಶಿಕ ಮಟ್ಟದ ಮಕ್ಕಳ ವೈದ್ಯಕೀಕರಣ	ಪ್ರಾದೇಶಿಕ ಮಟ್ಟದ ಮಕ್ಕಳ ವೈದ್ಯಕೀಕರಣ
17	ಪ್ರಾದೇಶಿಕ ಮಟ್ಟದ ಮಕ್ಕಳ ವೈದ್ಯಕೀಕರಣ	ಪ್ರಾದೇಶಿಕ ಮಟ್ಟದ ಮಕ್ಕಳ ವೈದ್ಯಕೀಕರಣ
18	ಪ್ರಾದೇಶಿಕ ಮಟ್ಟದ ಮಕ್ಕಳ ವೈದ್ಯಕೀಕರಣ	ಪ್ರಾದೇಶಿಕ ಮಟ್ಟದ ಮಕ್ಕಳ ವೈದ್ಯಕೀಕರಣ
19	ಪ್ರಾದೇಶಿಕ ಮಟ್ಟದ ಮಕ್ಕಳ ವೈದ್ಯಕೀಕರಣ	ಪ್ರಾದೇಶಿಕ ಮಟ್ಟದ ಮಕ್ಕಳ ವೈದ್ಯಕೀಕರಣ
20	ಪ್ರಾದೇಶಿಕ ಮಟ್ಟದ ಮಕ್ಕಳ ವೈದ್ಯಕೀಕರಣ	ಪ್ರಾದೇಶಿಕ ಮಟ್ಟದ ಮಕ್ಕಳ ವೈದ್ಯಕೀಕರಣ
21	ಪ್ರಾದೇಶಿಕ ಮಟ್ಟದ ಮಕ್ಕಳ ವೈದ್ಯಕೀಕರಣ	ಪ್ರಾದೇಶಿಕ ಮಟ್ಟದ ಮಕ್ಕಳ ವೈದ್ಯಕೀಕರಣ
22	ಪ್ರಾದೇಶಿಕ ಮಟ್ಟದ ಮಕ್ಕಳ ವೈದ್ಯಕೀಕರಣ	ಪ್ರಾದೇಶಿಕ ಮಟ್ಟದ ಮಕ್ಕಳ ವೈದ್ಯಕೀಕರಣ
23	ಪ್ರಾದೇಶಿಕ ಮಟ್ಟದ ಮಕ್ಕಳ ವೈದ್ಯಕೀಕರಣ	ಪ್ರಾದೇಶಿಕ ಮಟ್ಟದ ಮಕ್ಕಳ ವೈದ್ಯಕೀಕರಣ
24	ಪ್ರಾದೇಶಿಕ ಮಟ್ಟದ ಮಕ್ಕಳ ವೈದ್ಯಕೀಕರಣ	ಪ್ರಾದೇಶಿಕ ಮಟ್ಟದ ಮಕ್ಕಳ ವೈದ್ಯಕೀಕರಣ



Prepared by
District NRDMS,
Kodagu Zilla Panchayat, Madikeri






ಕೊಡಗು ಜಿಲ್ಲೆ

2026-2027 ಕ್ರಿಯಾ ಯೋಜನೆ

ಅರಣ್ಯ ಮತ್ತು ವನ್ಯ ಜೀವನ



Legend

- Forestry
- NH
- State Roads
- District Roads
- Waterbody
- Kodagu Towns
- GP Boundary

Taluk

- Kushalnagar
- Madikeri
- Ponnampet
- Somavarapete
- Virajpet
- Kodagu District Boundary


sl.no	ನಿರ್ಮಾಣ ಕಾರ್ಯಗಳು	ನಿರ್ಮಾಣ ಸ್ಥಳ
1	ವಲಯ ಅರಣ್ಯಾಧಿಕಾರಿ ವಸತಿ ಗೃಹದ ಹಿಂಭಾಗದಲ್ಲಿ ಮಲೆ ನಿರ್ಮಾಣ ಮತ್ತು ಗೃಹ ಸೇರಿದಂತೆ ಹಾಳೆ ಅಳವಡಿಕೆ	ಸೋಮವಾರಪೇಟೆ
2	ಉಪವಲಯ ಅರಣ್ಯಾಧಿಕಾರಿ ಮನೆ ಗುಡು ವನಪಾಲಕರ ವಸತಿ ಗೃಹದ ಮುಂಭಾಗದಲ್ಲಿ ಹಾಳೆ ಅಳವಡಿಕೆ	ಸೋಮವಾರಪೇಟೆ
3	ಇಲಾಕೆ ವಾಹನ ನಿಲ್ದಾಣ ವಾಹನದ ಶೆಡ್ ನಿರ್ಮಾಣ	ಸೋಮವಾರಪೇಟೆ
4	ಉಪವಲಯ ಅರಣ್ಯಾಧಿಕಾರಿ ಮನೆ ಗುಡು ವನಪಾಲಕರ ಕುಡಿಯುವ ನೀರು ವ್ಯವಸ್ಥೆ	ಸೋಮವಾರಪೇಟೆ
5	ವಿದ್ಯುತ್ ಮೇಟರ್ ಅಳವಡಿಕೆ ಮತ್ತು ಅರ್ಥಿಂಗ್	ಸೋಮವಾರಪೇಟೆ
6	ಕೆಳಗಿನ ಮುಂಬಾಗ ಕಲೆನ ಕೆಲಸ ಮತ್ತು ಗುಂಡಿ ನಿರ್ಮಾಣ	ಸೋಮವಾರಪೇಟೆ
7	ಕಾಂಕ್ರೀಟ್ ರಸ್ತೆ ನಿರ್ಮಾಣ	ಸೋಮವಾರಪೇಟೆ
8	ಕೆಳಗಿನ ಮುಂಬಾಗದಲ್ಲಿ 80 ಮೀಟರ್ ತಾಡಗೋಡು	ಸೋಮವಾರಪೇಟೆ
9	ವಸತಿ ಗೃಹ ದುರಸ್ತಿ ಕಾಮಗಾರಿ	ಮಡಿಕೇರಿ
10	ವಸತಿ ಗೃಹ ದುರಸ್ತಿ ಕಾಮಗಾರಿ	ಮಡಿಕೇರಿ
11	ವಲಯದ ವಲಯ ಅರಣ್ಯಾಧಿಕಾರಿಗಳು ಇಲಾಕೆ ವಸತಿ ದುರಸ್ತಿ	ಮಡಿಕೇರಿ
12	ವಸತಿ ಗೃಹ ದುರಸ್ತಿ ಕಾಮಗಾರಿ	ವಿರಾಜಪೇಟೆ



District NRDMS,
Kodagu Zilla Panchayat, Madikeri



ಕೊಡಗು ಜಿಲ್ಲೆ
2026-2027 ಕ್ರಿಯಾ ಯೋಜನೆ
ಮೀನುಗಾರಿಕೆ



District NRDMS,
Kodagu Zilla Panchayat, Madikeri



ಕೊಡಗು ಜಿಲ್ಲೆ
2026-2027 ಕ್ರಿಯಾ ಯೋಜನೆ
ಪಶು ಸಂಗೋಪನೆ



Legend

- Animal husbandry
- NH
- State Roads
- District Roads
- Waterbody
- Kodagu Towns
- GP Boundary
- Taluk**
- Kushalnagar
- Madikeri
- Ponnampet
- Somavarapete
- Virajpet
- Kodagu District Boundary

Sl.no	ಕಟ್ಟಡಗಳ ನಿರ್ಮಾಣ ಕಾರ್ಯಗಳು	ನಿರ್ಮಾಣ ಸ್ಥಳ
1	ಇಲಾಕಾ ಕಟ್ಟಡಗಳ ತುರ್ತು ದುರಸ್ತಿ ಮತ್ತು ಉಪನಿರ್ದೇಶಕರ ಕಚೇರಿ ಹಳೆ ಹೇಗು ಮೇಲಂತಸ್ತು ಕಟ್ಟಡ ಕಾಮಗಾರಿ	ಮಡಿಕೇರಿ



Prepared by
District NRDMs,
Kodagu Zilla Panchayat, Madikeri



ಕೊಡಗು ಜಿಲ್ಲೆ 2026-2027 ಕ್ರಿಯಾ ಯೋಜನೆ ಸಸ್ಯ ಸಂಗೋಪನ



Legend

- Horticulture
- NH
- State Roads
- District Roads
- Waterbody
- Kodagu Towns
- GP Boundary

Taluk

- Kushalnagar
- Madikeri
- Ponnampet
- Somavarapete
- Virajpet
- Kodagu District Boundary

Sl.no	ಕಟ್ಟಡಗಳ ನಿರ್ಮಾಣ ಕಾರ್ಯಗಳು	ನಿರ್ಮಾಣ ಸ್ಥಳ
1	ಮುಖ್ಯಕಛೇರಿ ಕಟ್ಟಡದ ಕೆಲಸಗಳು ಮುಗಿಸಿ ಅಳವಡಿಸುವುದು ಸಿಬ್ಬ, ಸಿಬ್ಬ, ಕಾಮಗಾರಿ	ಮುಖ್ಯಕಛೇರಿ
2	ಸಿಬ್ಬ ಸಹಾಯಕ ಕಮಿಷನರಿ ಕಛೇರಿ ಕೆಲಸಗಳು ಮುಗಿಸಿ ಅಳವಡಿಸುವುದು ಸಿಬ್ಬ, ಸಿಬ್ಬ, ಕಾಮಗಾರಿ	ಮುಖ್ಯಕಛೇರಿ
3	ಸಿಬ್ಬ ಸಹಾಯಕ ಕಮಿಷನರಿ ಕಛೇರಿ ಕೆಲಸಗಳು ಮುಗಿಸಿ ಅಳವಡಿಸುವುದು ಸಿಬ್ಬ, ಸಿಬ್ಬ, ಕಾಮಗಾರಿ	ಮುಖ್ಯಕಛೇರಿ
4	ಸಿಬ್ಬ ಸಹಾಯಕ ಕಮಿಷನರಿ ಕಛೇರಿ ಕೆಲಸಗಳು ಮುಗಿಸಿ ಅಳವಡಿಸುವುದು ಸಿಬ್ಬ, ಸಿಬ್ಬ, ಕಾಮಗಾರಿ	ಮುಖ್ಯಕಛೇರಿ
5	ಸಿಬ್ಬ ಸಹಾಯಕ ಕಮಿಷನರಿ ಕಛೇರಿ ಕೆಲಸಗಳು ಮುಗಿಸಿ ಅಳವಡಿಸುವುದು ಸಿಬ್ಬ, ಸಿಬ್ಬ, ಕಾಮಗಾರಿ	ಮುಖ್ಯಕಛೇರಿ
6	ಸಿಬ್ಬ ಸಹಾಯಕ ಕಮಿಷನರಿ ಕಛೇರಿ ಕೆಲಸಗಳು ಮುಗಿಸಿ ಅಳವಡಿಸುವುದು ಸಿಬ್ಬ, ಸಿಬ್ಬ, ಕಾಮಗಾರಿ	ಮುಖ್ಯಕಛೇರಿ
7	ಸಿಬ್ಬ ಸಹಾಯಕ ಕಮಿಷನರಿ ಕಛೇರಿ ಕೆಲಸಗಳು ಮುಗಿಸಿ ಅಳವಡಿಸುವುದು ಸಿಬ್ಬ, ಸಿಬ್ಬ, ಕಾಮಗಾರಿ	ಮುಖ್ಯಕಛೇರಿ
8	ಸಿಬ್ಬ ಸಹಾಯಕ ಕಮಿಷನರಿ ಕಛೇರಿ ಕೆಲಸಗಳು ಮುಗಿಸಿ ಅಳವಡಿಸುವುದು ಸಿಬ್ಬ, ಸಿಬ್ಬ, ಕಾಮಗಾರಿ	ಮುಖ್ಯಕಛೇರಿ
9	ಸಿಬ್ಬ ಸಹಾಯಕ ಕಮಿಷನರಿ ಕಛೇರಿ ಕೆಲಸಗಳು ಮುಗಿಸಿ ಅಳವಡಿಸುವುದು ಸಿಬ್ಬ, ಸಿಬ್ಬ, ಕಾಮಗಾರಿ	ಮುಖ್ಯಕಛೇರಿ
10	ಸಿಬ್ಬ ಸಹಾಯಕ ಕಮಿಷನರಿ ಕಛೇರಿ ಕೆಲಸಗಳು ಮುಗಿಸಿ ಅಳವಡಿಸುವುದು ಸಿಬ್ಬ, ಸಿಬ್ಬ, ಕಾಮಗಾರಿ	ಮುಖ್ಯಕಛೇರಿ
11	ಸಿಬ್ಬ ಸಹಾಯಕ ಕಮಿಷನರಿ ಕಛೇರಿ ಕೆಲಸಗಳು ಮುಗಿಸಿ ಅಳವಡಿಸುವುದು ಸಿಬ್ಬ, ಸಿಬ್ಬ, ಕಾಮಗಾರಿ	ಮುಖ್ಯಕಛೇರಿ
12	ಸಿಬ್ಬ ಸಹಾಯಕ ಕಮಿಷನರಿ ಕಛೇರಿ ಕೆಲಸಗಳು ಮುಗಿಸಿ ಅಳವಡಿಸುವುದು ಸಿಬ್ಬ, ಸಿಬ್ಬ, ಕಾಮಗಾರಿ	ಮುಖ್ಯಕಛೇರಿ
13	ಸಿಬ್ಬ ಸಹಾಯಕ ಕಮಿಷನರಿ ಕಛೇರಿ ಕೆಲಸಗಳು ಮುಗಿಸಿ ಅಳವಡಿಸುವುದು ಸಿಬ್ಬ, ಸಿಬ್ಬ, ಕಾಮಗಾರಿ	ಮುಖ್ಯಕಛೇರಿ
14	ಸಿಬ್ಬ ಸಹಾಯಕ ಕಮಿಷನರಿ ಕಛೇರಿ ಕೆಲಸಗಳು ಮುಗಿಸಿ ಅಳವಡಿಸುವುದು ಸಿಬ್ಬ, ಸಿಬ್ಬ, ಕಾಮಗಾರಿ	ಮುಖ್ಯಕಛೇರಿ
15	ಸಿಬ್ಬ ಸಹಾಯಕ ಕಮಿಷನರಿ ಕಛೇರಿ ಕೆಲಸಗಳು ಮುಗಿಸಿ ಅಳವಡಿಸುವುದು ಸಿಬ್ಬ, ಸಿಬ್ಬ, ಕಾಮಗಾರಿ	ಮುಖ್ಯಕಛೇರಿ



District NRDMS,
Kodagu Zilla Panchayat, Madikeri

TRAINING PROGRAMS

2025

AUGUST-NOVEMBER

TRAINING PROGRAM FOR Newly Appointed Village Accountants at NRDMS Section Kodagu Zilla Panchayat

GIS Training (No. of Participants : 05)

on 25/08/2025 and 26/08/2025



The **Training Program for Newly Appointed Village Accountants** was conducted at the **NRDMS Section, Kodagu Zilla Panchayat**, focusing on **GIS Training** on **25/08/2025 and 26/08/2025**. The training aimed to enhance the technical capacity of Village Accountants in understanding the fundamentals of **Geographic Information Systems (GIS)** and its application in revenue administration, planning, and decision-making. Participants were introduced to basic GIS concepts, spatial and attribute data handling, map interpretation, and the practical use of GIS in village-level data management and governance.

As part of the hands-on sessions, special emphasis was given to **layout making**, where trainees were taught step-by-step procedures for preparing **thematic maps and layouts** using GIS software. This included map elements such as title, legend, scale, north arrow, labeling, symbology, and proper alignment for official reporting. The trainees were guided on creating clear, accurate, and presentable map layouts suitable for departmental records and presentations. The training strengthened their practical skills and improved their ability to prepare GIS-based maps for planning, monitoring, and administrative purposes at the village and taluk levels.

Disaster Management Training – Madikeri

On 29/10/2025 and 30/10/2025

During the disaster management training conducted at **Madikeri**, participants were given a comprehensive overview of the **Disaster Management framework**, focusing on the fundamental chapters such as disaster types, risk assessment, preparedness, response, mitigation, and recovery. The training explained both **natural disasters** (landslides, floods, earthquakes, forest fires) and **man-made disasters**, with special reference to the vulnerability of **Kodagu district**. Emphasis was laid on **disaster mitigation measures**, early warning systems, community participation, inter-departmental coordination, and the role of local bodies in reducing disaster risks. Case studies and practical examples helped in understanding how pre-disaster planning and timely response can significantly minimize loss of life and property.



As part of the practical exposure, the trainees were also **introduced to fire emergency management systems**, including a detailed orientation on **fire emergency vehicles**. Officials explained the structure, equipment, and operational capacity of fire engines, such as water tenders, rescue tools, ladders, breathing apparatus, and first-aid facilities. The session highlighted the importance of rapid response, safe evacuation, and coordination between fire services, police, health, and disaster response teams during emergencies. This practical demonstration enhanced awareness of emergency preparedness and strengthened understanding of the critical role played by fire and emergency services in disaster response and mitigation.

YUKTHDAR TRAINING AT SIRD MYSORE ON 9/09/2025



ಅಬ್ಬಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆ
ಉತ್ತಮಹಲ್ ರಸ್ತೆ, ಮೈಸೂರು - 570011



ಮಹಾತ್ಮಗಾಂಧಿ ಎನ್.ಆರ್.ಇ.ಜಿ. ಯೋಜನೆಯಡಿ ಯುಕ್ತಧಾರ ತಂತ್ರಾಂಶ ಕುರಿತು ವಿಭಾಗವಾರು ಒಂದು ದಿನ ತರಬೇತಿ
ದಿನಾಂಕ: 09-09-2025

The **Yukthdar Training Programme** was conducted at the **State Institute of Rural Development (SIRD)**, Mysore on **09/09/2025**, focusing on the **online preparation and uploading of the NREGA Action Plan**. The training provided detailed guidance on the structure of the NREGA Action Plan, including identification of works, labour budgeting, prioritization of permissible works, and alignment with village-level development needs. Participants were familiarized with the procedural requirements, timelines, and roles of Yukthdars in ensuring accurate and timely submission of action plans through the prescribed digital platforms.

The programme also included **hands-on sessions** on data entry, verification, and approval processes involved in uploading the NREGA Action Plan. Emphasis was placed on avoiding common errors, maintaining data accuracy, and ensuring compliance with NREGA guidelines. Practical demonstrations and interactive discussions helped participants understand troubleshooting methods and coordination with Gram Panchayats and higher authorities. The training enhanced technical efficiency and strengthened the capacity of Yukthdars to effectively implement and monitor NREGA works at the field level.

Conclusion

The activities undertaken during the reporting period from **August to November** under the **National Resource Data Management System (NRDMS) programme in Kodagu district** reflect a systematic and purposeful application of geospatial technologies to support district-level administration, planning, and governance. As the NRDMS Officer for Kodagu district, the focus during this period was on generating reliable, accurate, and user-oriented spatial information to meet the requirements of various departments and stakeholders. The preparation of multiple GIS-based maps—including district profile maps, festival location maps, soil maps, and multi-year action plan maps—has provided critical spatial inputs for administrative decision-making, public safety management, and developmental planning.

The technical outputs produced during this period demonstrate the growing relevance of GIS in integrating spatial and non-spatial data for effective governance. District-level maps prepared for senior officials enabled better visualization of administrative boundaries, village-level details, and infrastructure distribution. The festival location maps prepared for law-and-order purposes supported operational planning and coordination among enforcement agencies. Similarly, thematic maps such as the Kodagu soil map and action plan maps for the years 2020–2026, along with the draft plan for 2027, contributed to informed planning by sectoral departments. These outputs underline the importance of geospatial tools in translating data into actionable insights at the district level.

In addition to technical mapping activities, equal importance was given to **capacity-building and institutional strengthening**. The GIS training programme conducted for newly appointed Village Accountants helped build foundational knowledge of geospatial concepts, software usage, and map layout preparation, thereby promoting the use of GIS at the grassroots administrative level. Participation in the Yukthdar training at SIRD, Mysore enhanced understanding of digital governance processes, particularly the preparation and online uploading of the NREGA Action Plan. Attendance at the disaster management training at Madikeri further strengthened preparedness and awareness regarding disaster mitigation, emergency response mechanisms, and inter-agency coordination.

Looking ahead, there is significant scope for strengthening and expanding the NRDMS programme in Kodagu district. Future efforts will focus on regular updating of spatial databases, development of additional thematic maps aligned with departmental needs, and increased integration of GIS with planning and monitoring of developmental schemes. Emphasis will also be placed on providing continuous training and technical support to field-level officials to ensure effective utilization of geospatial tools. Strengthening coordination with **KSCST** and district departments will remain a priority to enhance data sharing, standardization, and application of geospatial technologies. Through sustained commitment and continuous improvement, NRDMS activities will continue to contribute to evidence-based planning, transparency, and sustainable development in Kodagu district.
